BoB Q1 net up 10% at ₹4,458 cr

GROWTH DRIVERS. Buoyed by rise in net interest income and fall in non-tax provisions

Our Bureau

Bank of Baroda (BoB) reported a 10 per cent year-onyear (yoy) increase in standalone net profit at ₹4,458 crore in the first quarter (Q1FY25) despite a 25 per cent decline in non-interest income as the bottomline was supported by moderate rise in net interest income and decline in non-tax provi-

The public sector bank had recorded a net profit of ₹4,070 crore in the year ago quarter.

MD & CEO Debadatta Chand said the bank has logged over ₹4,000 crore net profit for the sixth consecutive quarter, even as he emphasised that the bank is focused on reducing bulk deposits, growing retail

(CASA) deposits and not renewing high quality finelypriced loans.

NET INTEREST INCOME In the reporting quarter, net interest income (the difference between interest earned and interest expended) rose about 5 per cent to ₹11,600 crore (₹10,997 crore in the year

ago quarter).

Non-interest income, which includes fee income, dividend income from subsidiaries/associates, profit/ (loss) on sale of investments and miscellaneous income, declined 25 per cent per cent yoy to ₹2,487 crore (₹3,322

Non-interest income declined mainly because treasury income saw a sharp 74 per cent fall to ₹295 crore (₹1,152 crore). Trading gains declined 50.5 per cent to



GROWING NUMBERS. BoB has logged over ₹4,000 crore net profit for the sixth consecutive quarter REUTERS

₹164 crore (₹331 crore) and loss of ₹76 crore (₹625 crore) due to revaluation of investments as per new RBI guidelines. Net interest margin (NIM) declined to 3.18 per cent in Q1FY25 compared with 3.27 per cent in Q1FY24.

The gross non-performing assets (NPA) to gross advances position improved to 2.88 per cent as at June-end 2024, against 3.51 per cent as at June-end 2024. The net NPA to net advances position too improved to 0.69 per cent from 0.78 per cent.

Non-tax provisions declined 48 per cent yoy to ₹1,011 crore (₹1,946 crore). This include 25 per cent decline in provision for NPA & Bad Debts Written-off at ₹1,269 crore (₹1,693 crore), higher write-back in nonperforming investment at ₹136 crore (₹11 crore). The Bank also received a provision write-back on standard advances of ₹192 crore.

BUSINESS GROWTH

Global deposits increased by 8.9 per cent yoy to stand at ₹13,06,994 crore as on Juneend 2024. Domestic deposits and international deposits rose 5.3 per cent and 34.7 per cent to ₹11,05,460 crore and ₹2,01,534 respectively.

Current account, savings account (CASA) deposits improved to 40.62 per cent as at June-end 2024 against 40.33 per cent as at June-end 2023.

Global advances rose by 8.1 per cent yoy to stand at ₹10,71,681 crore. Domestic gross advances and international advances rose 8.5 per cent and 6.5 per cent to ₹8,81,785 crore and ₹1,89,896 respectively.

Sasken Technologies Limited

Registered Office: 139/25, Ring Road, Domlur, Bengaluru - 560 071. Tel: +91 80 6694 3000; Email: investor@sasken.com; Website: www.sasken.com; CIN: L72100KA1989PLC014226

EXTRACT OF AUDITED CONSOLIDATED FINANCIAL **RESULTS OF SASKEN AND ITS SUBSIDIARIES FOR** THE QUARTER ENDED JUNE 30, 2024

(Rs. in lakhs) Quarter Year SI. ended ended **Particulars** March March 30, 2024 31, 2024 30, 2023 31, 2024 12,988.93 1. Total income from operations 14,080.29 11,999.38 47,728.86 2,094.30 2,885.54 9,379.97 2. Net profit for the period (before tax) 1,906.90 Net profit for the period after tax 1,768.51 1,721.21 2,569.94 7,873.83 Total comprehensive income for the 1,844.67 1,631.53 2,930.50 8,177.97 period [comprising profit for the period (after tax) and other comprehensive income (after tax)] Profit attributable to: Owners of the Company 1,814.60 1,719.07 2,569.94 7,871.69 Non-controlling interests (46.09)2.14 2.14 1,768.51 1,721.21 2,569.94 7,873.83 Total comprehensive income attributable to: 2,930.50 1,629.37 8,175.81 Owners of the Company 1,893.77 Non-controlling interests (49.10)2.16 2.16 1.844.67 1,631.53 2.930.50 8,177,97 1,507.80 1,507.80 1,505.09 5. Paid up equity share capital 1,507.80 Other equity (excluding non-controlling 75,374.58 interests) as shown in audited balance sheet of FY 24 Earnings Per Share (of Rs. 10/- each)* 1. Basic: 12.03 11.41 17.08 52.29 2. Diluted: 11.91 11.28 16.82 51.59 10,922.95 10,366.89 41,906.00 Total income* 11,661.49 9. Profit before tax* 1,630.24 2,018.49 2,620.31 9,812.77 10. Profit after tax** 1,483.82 1,663.79 2,352.73 8,415.60

*EPS is not annualized for the quarter ended June 30, 2024, March 31, 2024 and June 30, 2023. **information pertains to Sasken Technologies Limited on a standalone basis.

Note: The above is an extract of the detailed format of Quarterly Financial Results filed with the Stock Exchanges under Regulation 33 of the SEBI (Listing Obligations and Disclosure Requirements) Regulations, 2015. The full format of the Quarterly Financial Results are available on the websites of the Stock Exchange(s) and the Company.

Place: Bengaluru Date: July 31, 2024

For Sasken Technologies Limited Rajiv C. Mody, Chairman, Managing Director & CEO DIN:00092037

(₹ in Lakhs

Digital payments: Password, passphrase, PIN can be additional factors for authentication, says RBI

Password, passphrase, PIN, card hardware or software token and biometrics can also be used as additional factor(s) of authentication (AFA) for authenticating digital payment transactions, according to a 'Draft Framework on Alternative Authentication Mechanisms for Digital Payment Transactions" issued by RBI.

While no specific factor was mandated for authentication, the digital payments

ecosystem has primarily adopted SMS-based OTP as AFA. The central bank noted that technological advancements have made available alternative authentication mechanisms.

Hence, it wants payment system operators (payment system providers and payment system participants banks and non-banks) to put in place the aforementioned alternative authentication mechanisms

RBI said the framework is to enable the ecosystem to adopt alternative authentication mechanisms. This will widen the choice of authentication factors available to payment system operators and users, it added.

AUTHENTICATION

All digital payment transactions, other than card present transactions, should ensure that one of the factors of authentication is dynamically created - that is the factor is generated after initiation of payment is specific to the transaction and cannot be reused, per the Framework.

The factors of authentication (any credential input by the customer which is verified for the purpose of confirming the originator of a payment instruction) will broadly include -- something the user knows (such as password, passphrase, PIN); something the user has (such as card hardware or software token); and something the user is (such as fingerprint or other form biometrics).

RBI said issuers (bank/ non-bank) may adopt a riskbased approach in deciding the appropriate AFA for a transaction, based on the risk profile of the customer and/or beneficiary, transaction value, channel of origination, etc.

The digital transactions that are exempt from the AFA requirement include small value card present transactions for values upto ₹5,000 per transaction in contactless mode at Point of Sale (PoS) terminals; and transactions in respect of: a) subscription to mutual funds; b) payment of insurance premium and c) credit card bill payments, for values upto ₹1 lakh, and in respect of all other categories, for values up to ₹15,000.

Five-Star Business' total AUM crosses ₹10,000 cr in Q1, net profit rises 37%

Our Bureau

Five-Star Business Finance Ltd has seen its total AUM (assets under management) cross the ₹10,000 mark in this June quarter as the Chennai-based non-banking finance company has reported strong growth in income and profit.

quarter for Five Star as we touched the 5-digit AUM for the first time," said Lakshmipathy Deenadayalan, Chairman & Managing Director.

Its total AUM grew to ₹10,344 crore in Q1 of this fiscal from ₹7,583 crore in the year-ago period. On a sequential basis, it grew by 7 per cent.

Net profit rose 37 per cent to ₹252 crore for the quarter ended June 30, 2024, compared to ₹184 crore in the year-ago quarter, driven by higher net interest income.

TOTAL INCOME UP 38% Total income grew 38 per cent to ₹669 crore in this



Lakshmipathy Deenadayalan, Chairman & Managing Director of Five-Star

June quarter from ₹484 crore, while net interest income rose 32 per cent to ₹511 crore from ₹387 crore.

Total disbursements increased by 16 per cent to ₹1,318 crore compared to ₹1,132 crore in Q1FY24.

"Barring the marginal impact of heat and elections, the quarter saw robust momentum across various aspects. On the collections front, we achieved a collection efficiency of 98.5 per cent and unique customer collections at 97.2 per cent. There was a slight increase in gross NPA by 3 bps from 1.38 per cent in Q4FY24 to

1.41 per cent, and in 30+ by 22 bps from 7.89 per in Q4FY24 to 8.11 per cent, which is a typical Q1 phenomenon," he added. The company raised incremental debt sanctions of ₹850 crore availing ₹825 crore.

The company progressing well on its intent to diversify borrowing sources with the proportion of our borrowing from banks dropping from 74 per cent as of June'24.

The company raised incremental debt sanctions of ₹850 crore, availing ₹825 crore, and is progressing well in diversifying its borrowing sources, with the proportion of borrowing from banks dropping from 84 per cent in June 2023 to 74 per cent in June 2024.

The cost of funds on the book remained nearly flat at 9.65 per cent for the quarter.



PRICOL LIMITED

Regd. Office: 109, Race Course, Coimbatore - 641 018.

Phone: + 91 422 4336000, Website: www.pricol.com, Email: cs@pricol.com

STATEMENT OF UNAUDITED FINANCIAL RESULTS FOR THE QUARTER ENDED 30TH JUNE 2024

For the Three Months Ended For the Year Ended For the Three Months Ended | For the Year Ended **PARTICULARS 30-Jun-2024** 30-Jun-2023 31-Mar-2024 30-Jun-2024 31-Mar-2024 Unaudited Unaudited Unaudited Audited Unaudited Audited 1. Total Income 61,264.83 53,535.31 2,26,584.03 62,210.55 54,005.85 2,28,494.06 4,952.23 3,700.84 17,321.00 5,932.31 4,303.37 18,590.46 2. Net Profit / (Loss) before tax, Exceptional and Extraordinary Items 4. Net Profit / (Loss) before tax (after Exceptional and Extraordinary items) 4,952.23 3,700.84 17,321.00 5,932.31 4,303.37 18,590.46 2,674.01 13,091.49 4,556.05 3,193.79 14,061.15 5. Net Profit / (Loss) after tax 3,639.99 6. Total Comprehensive Income 3,587.49 2,610.10 12,580.95 4,373.03 3,115.24 13,470.96 7. Cash Profit 8. Paid-up-Equity Share Capital (Face Value of ₹ 1/- each) 1,218.81 1,218.81 1,218.81 1,218.81 1,218.81 1,218.81 9. Reserves excluding Revaluation Reserves as per Balance sheet of previous accounting year 79,168.60 83,308.40 10.Earnings per Equity Share for Profit / (Loss) (Face Value of ₹ 1/-) in Rupees 2.19 Basic / Diluted (not annualised for quarters) 2.99 10.74 3.74 2.62 11.54

Note: The above is an extract of the detailed format of Quarterly Financial Results filed with the Stock Exchanges under Regulation 33 of SEBI (Listing Obligations and Disclosure Requirements) Regulations, 2015. The full format of the financial results are available on the Stock Exchange websites www.bseindia.com, www.nseindia.com and Company's website www.pricol.com

VANITHA MOHAN CHAIRMAN

DIN: 00002168

Jaicorp's Virendra and Ankit Jain acquire Kamachi Ind for ₹487 cr

Our Bureau

Jaicorp's Vice-Chairman, Virendra Jain, and his son, Ankit Jain, have acquired the Chennai-based Kamachi Industries Limited as a going concern for a total consideration of ₹487 crore. This acquisition ensures the continuation of Kamachi Industries Limited's operations, preserving its value and paving the way for future growth.

The bid of ₹487 crore was made under a process initiated by State Bank of India, and monitored by the National Company Tribunal (NCLT).

According to a release, this transaction encompasses all movable and immovable assets along with leasehold rights, but excludes Kamachi Industries' liquidation of a bank account. With the completion

₹365 crore, Virendra Jain and Ankit Jain have gained full management control of the unit.

process, they have demonstrated their commitment to maintaining seamless operations of Kamachi Industries Limited.

This acquisition marks a pivotal moment in resolving the insolvency proceedings of Kamachi Industries Ltd and secures its future growth, heralding a new chapter of long-term stability and development.

Kamachi Industries Ltd is an integrated steel plant with the following capacities in MTPA - sponge iron division 1.2 lakh tonnes; steel melting division 3.2 lakh tonnes; rolling mills division 5.10 lakh; captive power division 70 MW and non-conventional power division 10 MW.

of the balance payment of

Emerging as the highest bidders in the liquidation



31st July 2024

Extract of the Standalone & Consolidated Unaudited Financial Results For the Quarter Ended 30th June 2024 (₹ in Crore)										
S.No.	Particulars	03 Months	Ended Year	Ended -	03 Months	Ended Yea	r Ended			
		Standalone			Consolidated					
		30.06.2024	30.06.2023 (Restated)^	31.03.2024	30.06.2024	30.06.2023 (Restated)^	31.03.2024			
		(Unaudited)	(Unaudited)	(Audited)	(Unaudited)	(Unaudited)	(Audited)			
1	Total Income from Operations	5484.92	5003.43	23892.78	5484.92	5003.43	23892.78			
2	Net Profit / (Loss) for the period (before Tax, Exceptional items)	(280.11)	(283.94)	220.33	(293.20)	(292.27)	178.68			
3	Net Profit / (Loss) for the period before tax (after Exceptional items & share of net profit/(loss) of joint ventures in consolidated results)	(280.11)	(283.94)	220.33	(278.99)	(276.16)	242.66			
4	Net Profit / (Loss) for the period after tax	(212.52)	(212.48)	259.89	(211.40)	(204.70)	282.22			
5	Total Comprehensive Income for the period [Comprising Profit / (Loss) for the period (after tax) and Other Comprehensive Income (after tax)]	(236.35)	(224.66)	177.48	(235.00)	(216.84)	199.67			
6	Paid-up equity share capital (Face Value Rs 2 per share)	696.41	696.41	696.41	696.41	696.41	696.41			
7	Other Equity	23917.83	23891.32	24154.18	23507.24	23465.01	23742.24			
8	Net Worth	24614.24	24587.73	24850.59	24203.65	24161.42	24438.65			
9	Basic & Diluted Earnings Per Share	(0.61)	(0.61)	0.75	(0.61)	(0.59)	0.81			
10	Capital Redemption Reserve	37.87	37.87	37.87	37.87	37.87	37.87			

^ Restated refer note - 4 Notes :

Place : New Delhi Date : 31.07.2024

Shareholders may refer to the websites of National Stock Exchange of India (www.nseindia.com), BSE (www.bseindia.com) and investor relations page on our website (www.bhel.com) in this regard.

The above results have been prepared in accordance with applicable SEBI (Listing Obligations and Disclosure Requirements) Regulations, 2015. These results have been reviewed by the Audit Committee an approved by the Board of Directors in their meeting held on 31.07.2024


The financials for the period ended 30.06.2023 have been restated in line with the change in accounting policy by the company in FY 2023-24 with respect to factoring time value of money while calculating Expected Credit Losses in respect of contrast Assets. Impact of the adjustment is reduction in other expenses (Provisions & write off) by Rs. 186.00 Cr and increase in Tax expenses (Deferred tax) by Rs. 46.81 C For the above reporting period, information in respect of Securities premium account, Debt capital, Preference shares, Debenture redemption reserve, debt equity ratio, Debt service coverage ratio as NIL/NA. For the other line items referred in regulation 52(4) of the Listing Regulations, pertinent disclosures have been made to the Stock Exchanges on the Stock Exchanges websites: www.nseindia.com & www.bseindia.com and under "Financial Information" section of the Company's website: www.bhel.com



RENEWABLES

POWER

TRANSPORTATION



TRANSMISSION

INDUSTRY

Powering Progress...Brightening Lives Touching Every Indian Home

ಚಿನ್ನಾಭರಣಗಳ ಹರಾಜಿಗಾಗಿ ವಾರ್ತಾ ಪತ್ರಿಕೆಗಳಲ್ಲಿ ಸಾರ್ವಜನಿಕ ಸೂಚನೆ

ಬಜಾಜ್ ಫೈನಾನ್ಸ್ ಲಿಮಿಟೆಡ್

ರಿಜಿಸ್ಟರ್ಡ್ ಆಫೀಸ್: ಮುಂಬೈ ಮಣೆ ರೋಡ್, ಆಕುರ್ದಿ, ಮಣೆ 411035

ಎಲ್ಲ ಸಂಬಂಧಿತ ಸಾಲಗಾರರು ಮತ್ತು ಜನಸಾಮಾನ್ಯರಿಗೆ ಬಿಎಫ್ಎಲ್ ಈ ಮೂಲಕ ಸೂಚಿಸುವುದೇನೆಂದರೆ,

ಸಾಲಗಾರರು ಸಾಲ ಪಡೆಯುವ ಸಮಯದಲ್ಲಿ ತಮ್ಮ ಸಾಲ ಖಾತೆಗಳಲ್ಲಿ ಅಡಮಾನವಾಗಿ ಚಿನ್ನದ ಆಭರಣ ಇಟ್ಟವರು

ಮತ್ತು ಪದೇ–ಪದೇ ನೋಟಿಸ್ಗಳನ್ನು ನೀಡಿದರೂ ಸಾಲ ಮೊತ್ತದಲ್ಲಿ ವೈತ್ಯಯವನ್ನು ಉಂಟು ಮಾಡಿದವರು ಅಥವಾ

ಸೂಕ್ತ ಮಾರ್ಜಿನ್ ಅನ್ನು ಒದಗಿಸಲು ವಿಫಲವಾಗಿರುವವರ ಚಿನ್ನದ ಆಭರಣಗಳನ್ನು "ಹೇಗಿದೆಯೋ ಹಾಗೆ ಮತ್ತು ಏನಿದೆಯೋ ಅದನ್ನು ಆಧಾರದಲ್ಲಿ" ಹರಾಜು ಹಾಕಲಾಗುತ್ತದೆ. ಈ ಕೆಳಗಿನ ನಿಯಮಗಳಿಗೆ ಬಿಡ್ ಮಾಡುವವರು

(a) ಸಾರ್ವಜನಿಕ ನೋಟಿಸ್ ನ ಸಂಪೂರ್ಣ ವಿವರಗಳನ್ನು ಪಡೆಯಲು (ಸಾಲ, ಆಭರಣ, ಒಟ್ಟು ತೂಕ, ಹರಾಜಿನ ಸ್ಥಳ ಮತ್ತು ದಿನಾಂಕ) ಪಕ್ಕದಲ್ಲಿರುವ QR ಕೋಡ್ ಅನ್ನು ಸ್ಕ್ಯಾನ್ ಮಾಡಬಹುದು; ಈ ಸಾರ್ವಜನಿಕ ಹರಾಜಿಗೆ ಸಂಬಂಧಿಸಿದ ಸಂಪೂರ್ಣ ಬಿಡ್ಡರ್ ನಿಯಮಗಳು ಮತ್ತು ಷರತ್ತುಗಳನ್ನು

ಹರಾಜು ಸ್ಥಳ ಮತ್ತು ದಿನಾಂಕದಲ್ಲಿ ಬದಲಾವಣೆಗಳು ಇದ್ದರೆ, ಹರಾಜು ಕೇಂದ್ರದಲ್ಲಿ ಪ್ರದರ್ಶಿಸಲಾಗುತ್ತದೆ. ಬಿಡ್ ಅನ್ನು ನೀವು ಸಲ್ಲಿಸುವಿಕೆಯನ್ನು ಈ ಮೇಲಿನ ನಿಯಮಗಳಿಗೆ ನಿಮ್ಮ ಸಮ್ಮತಿ ಎಂದು ಭಾವಿಸಲಾಗುತ್ತದೆ. ಸಾರ್ವಜನಿಕ

ಹರಾಜು ಮಾರಾಟದ ಅಮಾನತು/ರದ್ದತಿ ಇದ್ದಲ್ಲಿ, ಸಾಲಗಾರರ ಸಕ್ಷಮದಲ್ಲಿ ಬಿಎಫ್ಎಲ್ ಖಾಸಗಿ ಮಾರಾಟದ ಮೂಲಕ ಆಭರಣವನ್ನು ಮಾರಾಟ ಮಾಡುವ ಹಕ್ಕನ್ನೂ ಕಾಯ್ದಿರಿಸಿಕೊಳ್ಳಲಿದೆ. ಯಾವುದೇ ವಿಚಾರಣೆಗಳಿಗಾಗಿ,

(10-08-24) ಹರ್ಪನಹಳ್ಳಿ; PX14SGL7915236, 7911886, 8004254. ತುಮಕೂರು - ಬಿ ಎಚ್ ರೋಡ್;

PEL1SGL7894021, 7919105, 7941550, 8001009, 8088327. (12-08-24) ಬೀದರ್ – ಬಸ್ ಸ್ಟಾಂಡ್

ರೋಡ್; P5H5SGL7804816, 7822187, 7831454, 8010484, 8030476, 8042911. ಚಿಕ್ಕಬಳ್ಳಾಮರ್ –

ಬೀರಪ್ಪ ಸ್ಪೀಟ್; P5l1SGL7787328, 7830687, 8147431. ಚಿತ್ರದುರ್ಗ – ಮೆದೆಹಳ್ಳ ರೋಡ್; P4F6SGL 8003270. ಹುಬ್ಬಳ್ಳಿ – ವಿಕ್ಟೋರಿಯಾ ರೋಡ್; P540SGL 7843541, 7889220, 8077160,

8120875, 8115895, 8149792, 8150535, 8156236, 8167935. (13-08-24) ಹಾವೇರಿ – ಬಸ್ ಸ್ಟಾಂಡ್;

P5R5SGL7799100, 7798477, 7800965, 7814394, 7844594, 7917374, 7914375, 7969392,

7998633, 8089878, 8109473. ಮಂಡ್ಯ; P4J2SGL7787086, 7875695, 7952349, 7990068, 8006621, 8094248, 8090364, 8130629, 8131205, 8148013, 8161976. ರಾಯಚೂರು – ಗಂಚ್

ಮೇನ್ ರೋಡ್; P4F4SGL7790372, 7800212, 7817516, 7858912, 7889920, 8001772, 8132268,

8168176. ಉಡುಪಿ – ಕಲ್ಪನಾ ಥಿಯೆಟರ್; PCA2SGL8133221. (14-08-24) ಬೆಳಗಾವಿ – ರಾಮ್ಲಿಂಗ್ ಖಂಡ್

ಗಲ್ಲಿ; P557SGL7771708, 7801097, 7806908, 7876184, 7939752, 7995148, 8001983, 8148415,

8148690, 8162669, 8170566. ಬಿಜಾಮರ್ – ಸರಾಫ್ ಬಜಾರ್; P4B1SGL7832640, 7873925,

7958395, 7968382, 7991702, 8010935, 8023614, 8053810, 8053306, 8055660, 8089540,

8106510, 8133132, 8147811, 8158286, 8164295. ಧಾರವಾಡ – ಎನ್ಟ್ಟಟ್ಟ; PBY9SGL7800615,

7858156, 7961272, 7990100, 8003180, 8064928, 8091673, 8133749, 8130726, 8146313,

8163318, 8168343, 8175820. ದೊಡ್ಡಬಳ್ಳಾಮರ – ಡಿ ಕ್ರಾಸ್ ರೋಡ್; PGH5SGL7828261, 7990363,

8009766, 8021363, 8049075, 8091650, 8112455, 8135088, 8144571. (16-08-24) ದಾವಣಗೆರೆ –

ಮಂಡಿಪೇಟ್; P09ISGL7814382, 7930495, 8080670, 8110270, 8116172, 8146257. ಗೋಕಾಕ್ -

ಹೊಸ್ ಪೇಟ್ ಗಲ್ಲಿ; P4G5SGL7791935, 7784725, 7876320, 7886662, 7930211, 7955791, 7983636,

7996058, 7998841, 8001014, 8001141, 8021960, 8063851, 8094974, 8119899. かずいバー

ಸೂಪರ್ ಮಾರ್ಕೇಟ್; P12ISGL7789375, 7819082, 7832735, 7848494, 7844714, 7855965,

7863702, 7868858, 7876192, 7876496, 7969724, 7965532, 7983232, 8016990, 8010790,

8052350, 8076772, 8130410, 8143119, 8158553, 8163658. ರಾಣೇಬೆನ್ನೂರು – ಪಿಬಿ ರೋಡ್;

P5R6SGL7380805, 7655299, 7759089, 7805975, 7880004, 7930900, 7969604, 7972865, 8122897, 8137145, 8135725, 8143791, 8164832, 8159992, 8174768. (17-08-24) ದಾವಣಗೆರೆ;

P4F5SGL7756263, 7819187, 7831435, 7844809, 8038327, 8173184. ಕಾರವಾರ;

P4V8SGL7703805, 7754611, 7768620, 7828554, 7877820, 7930790, 7960778, 7958269,

8000916, 8005811, 8011265, 8009704, 8029297, 8136463, 8149587, 8162878, 8160706.

ರಾಮನಗರ – ರೈಲ್ವೇ ಸ್ಟೇಷನ್ ರೋಡ್; P5I4SGL7807812. (20-08-24) ಗದಗ – ಜವಳಿ ಬಾಜಾರ್;

PBZ1SGL7459453, 7788788, 7864809, 7895588, 7913232, 7926014, 7926865, 7942243, 7956228, 7954376, 7952851, 8014168, 8053962, 8052778, 8064122, 8077669, 8110331,

8116109, 8132752, 8170110. ಗುಲ್ಬರ್ಗ – ಎಸ್ಎಪಿ ಚೌಕ್; P4B0SGL7776002, 7836647, 7877416,

7876614, 7887468, 7918257, 7926283, 7940061, 7961216, 8037458, 8050188, 8051068,

8049820, 8070569, 8080988, 8092241, 8117144, 8138141, 8134255, 8130822, 8137008,

8150047, 8145976, 8146744, 8161698, 8159445, 8170765. ಹಾಸನ್ - ಎನ್ಆರ್ ಸರ್ಕಲ್;

P527SGL8004339, 8028977, 8041950, 8160034. ಕೆಂಗೇರಿ – ಎಂಬತ್ತು ಅಡಿ ರಸ್ಯೆ: PBZ6SGL7802456,

7860693, 7892460, 7994127, 8010099, 8083003. (21-08-24) ಬಸವಕಲ್ಯಾಣ್ – ಹರಳಯ್ಯ ಸರ್ಕಲ್;

PER8SGL7971303, 8011386, 8164215, ಚಿಕ್**ಮಂಗಳೂರ್ – ಎಂಜಿ ರೋಡ್: PBY7SGL**7807492

7819029, 7821593, 7831662, 7848188, 7850862, 7850602, 7958123, 7958448, 8063266,

8124003, 8132443. ಹೊಸ್ ಪೇಟ್ - ಶಾನ್ ಬಾಗ್ ಸರ್ಕಲ್; P591SGL7917908, 8090842. ಕಾರ್ಕಳ;

P4V6SGL7794055, 7791151, 7924741, 7966941, 7967113, 7982502, 8011029, 8131368,

8161931. ಶಿವಮೊಗ್ಗ – ಅಮಿರ್ ಅಹ್ಮ್ ದ್ ಸರ್ಕಲ್; P490SGL7930210, 7939345, 7971160, 7982963.

(22-08-24) ಬಳ್ಳಾರಿ – ಆರ್ಟಿಎಚ್; P590SGL7815001, 7876097, 8173582, 8169104. ಬೀದರ್ –

ಅಂಬೇಡ್ಕರ್ ಸರ್ಕಲ್; P870SGL7789755, 7804990, 7817363, 7816840, 7816929, 7844403,

7859650, 7865263, 7883152, 7893644, 7893052, 7929749, 7929120, 7956568, 7959019,

8024743, 8024339, 8089559, 8110062, 8106817, 8122048, 8123923. ಮೈಸೂರು – ನಾರಾಯಣ

ಶಾಸ್ತಿ ರೋಡ್; P508SGL7844000, 8041805, 8041442, 8152641. (23-08-24) ಬಾಗಲಕೋಟೆ –

ವಿದ್ಯಗಿರಿ; PGC8SGL7905918, 7955224, 8002996, 8088639, 8107779, 8158059. ಕೋಲಾರ್ – ಎಂ

ಬಿ ರೋಡ್; P5H6SGL7367452, 7533249, 7587351, 7652868, 7679732, 7800100, 7879798,

7924121, 7939857, 7967518, 7971993, 8065109, 8100260, 8109532, 8120723, 8147432,

8150511, 8145444, 8148154, 8169445. ಲಿಂಗಸುಗೂರು – ರಾಯ್ಚೂರ್ ರೋಡ್; PX46SGL7437027,

7806405, 7859060, 7863219, 7860833, 7860371, 7888950, 7907657, 7917654, 7931403,

7956135, 7979547, 7982064, 8025365, 8043196, 8055690, 8051592, 8054812, 8076193,

8136729. ಮೈಸೂರು – ಸರಸ್ವತಿಮರಂ; P15ISGL7788936, 7872211, 8004995, 8124045, 8162024. ನಂಜನ್**ಗೂ**ಡ್ – ಎಂಜಿಎಸ್ ರೋಡ್; PBZ9SGL8029870.

ನಮ್ಮನ್ನು ಈ ಇಮೇಲ್ ಐಡಿಯಲ್ಲಿ ಸಂಪರ್ಕಿಸಬಹುದು–gold.auction@bajajfinserv.in

("ನಿಯಮಗಳು&ಷರತ್ತುಗಳು") ಓದಲು ಈ ವೆಬ್ಲಿಂಕ್ ಪ್ರವೇಶಿಸಿ https://cms-assets.bajajfinserv.in/

FINSERV

ನನ್ನನ್ನು ಸ್ಕ್ಯಾನ್ ಮಾಡಿ

DOCUMENT LOST NOTICE

Nithin Kumar Maheshwari, S/o Late B.K. Maheshwari, Salarpuriya Sattva Anugraha Tower-10, Flat No. 1103, Magadi Main Boad, Sajjepalya Village Basaveshwaranagar, Bengaluru-560 079, Aadhaar No. 8805 7563 5140, have lost original khata certificate bearing No. DSI/1210/V/SMVL/2003-04, dated 25.10.2003 issued by BDA in the name of my father Late B.K. Maheshwari in respect of Site property bearing No. 1210, measuring 12.00 x 18 Mtrs. Situated at Sir. M.Visveshwaraiah Layout, 1st Block, Bengaluru. Finder o the said document may please return to me at my above address my Contact Mobile No. 7204597513.

IN THE COURT OF THE VIII ADDITIONAL SENIOR CIVIL JUDGE, BENGALURU RURAL DISTRICT, BENGALURU O.S. No. 2161/2022

Between: Sri. B.N. Sathyanarayana Rao, aged about 72 years, S/o. Nagaraja Rao, No.1811, 3rd Cross, Mariyappannapalya, Prakashnagara, Bengaluru- 560 021 ...Plaintiff

And: Mr. Suresh & Another...Defendants SUIT SUMMONS TO DEFENDANT Nos. 1 & 2

1. MR. SURESH, aged about 43 years, S/o. Munikempaiah, Bangalore North Taluk, Yeshwanthpura Hobli, Vishwaneddam Post, Andrahalli Village, Bengaluru- 560 091

2. SMT. SHOBHA, aged about 37 years, W/o. Sri. Beerappa, R/at No.E-665, Janatha Colony, People Tree Circle, Andrahalli Village, Bengaluru-560 091 SUIT SUMMONS TO THE DEFENDANTS WHEREAS the Plaintiff has instituted the

vynerabas the Plaintiff has instituted the above suit against you and others seeking the relief of declaration, injunction, as an ancillary relief of declaration to cancel the document styled as "Gift Deed" dated 18.09.2017 executed by Sri. Munikempaiah and the 1st Defendant (Sri.Suresh) and for other consequential relief/s in respect of the Schedule Property and other consequential relief/s. You are, hereby summoned to appear before this Court either in person or by a pleader on 02-09-2024 to answer the same, failing which the suit will be heard and determined in your absence

SCHEDULE PROPERTY
All that piece and parcel of property bearing
Katha No.240, Site bearing No.398, of
Andrahalli Village, Yeshwanthpura Hobis
Bengaluru, North Taluk, Bengaluru, now
within the BBMP limits and measuring East
to West 45' feet, and North to South 40'feet,
and bounded on the: East by: Property
No.397, West by: Property No.399, North
by: Property No.373, South by: Road

Given under my hand and the seal of the Court, on this 31-07-2024. By order of the Court, Chief Ministerial Officer, Senior Civil Judge Court, Bengaluru Rural Dist, Bengaluru.

Advocate for Plaintiff: **Abhinav .R** F-113, Central Chambers, 2nd Main Road Gandhinagar, Bangalore - 560 009.

攬 ಸಾಲ ವಸೂಲಾತಿ ನ್ಯಾಯಾಧಿಕರಣ–2ರ| ಸಮಕ್ಷಮದಲ್ಲಿ ಬೆಂಗಳೂರು

ಒ.ಎ.ನಂ.164/2023 ಕೆನರಾ ಬ್ಯಾಂಕ್, ಟೌನ್ಹಾಲ್ ಶಾಖೆ, ಬೆಂಗಳೂರು

ಶ್ರೀ ವಿನಯ್ ಡಿ ಮತ್ತು ಇತರರು 1993ರ ಸಾಲ ವಸೂಲಾತಿ ಮತ್ತು ಬ್ಯಾಂಕ್ ದಿವಾಳಿತನ ಕಾಯ್ದೆ 1993ರ ನಿಯಮ 23(viii)ರಡಿ ಪ್ರತಿವಾದಿಗಳಿಗೆ

1. ಶ್ರೀ ವಿನಯ್ ಡಿ, ವೈಸಿ.ದೊಡ್ಡಯ್ಯ ಅವರ ಮಗ, ವಯಸ್ಸು ಸುಮಾರು 43 ವರ್ಷ, ವಾಸ: ನಂ.12, 3ನೇ ∎ಅಡ್ಡರಸ್ತೆ, ಕಸ್ತೂರಿಬಾ ನಗರ, 8ನೇ ಅಡ್ಡರಸ್ತೆ, ಮಲ್ಲೇಶ್ವರಂ,∎ . ಬೆಂಗಳೂರು – 560003. 2. ಶ್ರೀ. ಚಂದ್ರಭಾನ್ ಸಿಂಗ್, ಕೃಷ್ಣ ಸಿಂಗ್ ಅವರ ಮಗ, ವಯಸು ಸುಮಾರು 41 ವರ್ಷ, ವಾಸ: 340/111, 4ನೇ∎ ಅಡ್ಡರಸ್ತೆ, ಟಿ.ಜಿ. ಲೇಔಟ್, ಇಟ್ಟಮಡು, ಬೆಂಗಳೂರು – |560085.

3. ಮೆ ಸಂಜನಾ ಬಿಲ್ಡ್ ಟೆಕ್ ಪ್ರೈವೇಟ್ ಲಿಮಿಟೆಡ್, ಪ್ರತಿನಿಧಿಸುವವರು ಅದರ ವ್ಯವಸ್ಥಾಪಕ ಪಾಲುದಾರರಾದ ಶ್ರೀ ಎಂ.ವಿ ಸುಬ್ರಮಣಿ, #1616, 8ನೇ ಮುಖ್ಯ ರಸ್ತೆ, 3ನೇ ಬ್ಲಾಕ್ ಜಯನಗರ ಬೆಂಗಳೂರು – 560011. ಲ್ವಾಕ್ ಪರ್ಮಾಗದ ರಾಗಳಾದ - 580011.
ಆಡಾಗ್ಯೂ ಅರ್ಜಿಗಾರರು ಬ್ರಾಂಕ್ ಮತ್ತು ಹಣಕಾಸು ಸಂಸ್ಥೆಗಳಿಗೆ ಇರುವ ಸಾಲ ವಸೂಲಾತಿ ಕಾಯ್ದೆ 1993 ಇದಕ್ಕೆ ಅಕ್ಷಯವಾಗುವಂತಹ ಕಲಂ 190ಡ ನಿಮ ವರುದ್ದ ಅರ್ಜಿ ಸಲ್ಲಿಸಿ ಮೂಲಾಗಬೇಕಿರುವ ಮೊತ್ತೆ ದೂ 48.25.157/- (ರೂಪಾಯ ನಲವತ್ತೆಯು ಲಕ್ಷ ರೂ. 48,25,157/– (ರೂಪಾಯಿ ನಲವತ್ತೆಂಟು ಲಕ್ಷ ಇಪ್ಪತ್ತೈದು ಸಾವಿರದ ಒಂದು ನೂರ ಐವತ್ತೇಳು ಮಾತ್ರ) ಇಲ್ಲಿ ನಮೂದಿಸಿದಂತೆ ಜೊತೆಗೆ ಹಾಲಿ ಮತ್ತು ಮುಂದಿನ ಬಡ್ಡಿ ಮತ್ತು ಇತರೆ ಪರಿಹಾರಗಳ ವಸೂಲಿಗಾಗಿ ಅರ್ಜಿ ಸಲ್ಲಿಸಿರುತ್ತಾರೆ. ಮೇಲಿನ ಪ್ರತಿವಾದಿಗಳಾದ ನಿಮಗೆ ಈ ಮೂಲಕ ನಿರ್ದೇಶಿಸುವುದೇನೆಂದರೆ ಈ ಪ್ರಕಟಣೆಯ ದಿನಾಂಕದಿಂದ 30 ದಿನಗಳ ಒಳಗೆ ಅಥವಾ

ಆಗಲಿ ಅಥವಾ ವಕೀಲರ ಮೂಲಕವಾಗಲಿ ಅಥವಾ ನಿಮ್ನಿಂ ಆಧಿಕಾರ ಪಡೆದ ಏಜೆಂಟರ ಮೂಲಕವಾಗಲಿ ಪ್ರಾಯಾಧಿಕರೇಂದ ಮುಂದೆ ಹಾಜರಾಗಿ ಪ್ರಕರಣಕ್ಕೆ ಮೂರಕವಾದವುಗಳನ್ನು ತೋರಿಸಬೇಕಿರುತ್ತದೆ. ಹಾಗೆ ಯಾಕಾಗಿ ಪರಿಹಾರಗಳನ್ನು ನಿಮಿಂದ ಮಂಜೂರು ಮಾಡಬಾರದು ಎಂಬುದಕ್ಕೆ ಸಮಜಾಯಿತಿ

ನೀಡತಿಕ್ಕದ್ದು ನೋರ್ಟಿಸ್ ಪಡೆದುಕೊಂಡಾಗ್ಯೂ ನೀವೇನಾದರೂ ಗೈರು ಹಾಜರಾದಲ್ಲಿ ಸದರಿ ಅರ್ಜಿಯನ್ನು ನಿಮ್ಮ ಅನುಶಸ್ಥಿತಿಯಲ್ಲಿ ■ಏಕಪಕ್ಷೀಯವಾಗಿ ನಿರ್ಣಯಿಸಲಾಗುವುದ ನ್ಯಾಯಾಧಿಕರಣದ ಮೊಹರಿನೊಂದಿಗೆ ನನ್ನಿಂದ 31.07.2024 ರಂದು ನೀಡಲ್ಪಟ್ಟಿದೆ.

ಸಹಿ/- ರಿಜಿಸ್ಟಾರ್ ಸಹಿ/- ರಿಜಿಸ್ಟಾರ್ ಸಾಲ ವಸೂಲಾತಿ ನ್ಯಾಯಾಧಿಕರಣ-2, ಬೆಂಗಳೂರು

PUBLIC NOTICE

My clients, (1) MR. P. YOGESH, S/o. Mr. R. Panduranga, (2) MRS. SHAMALA .Y, W/o. Panduranga, (2) MRS. SHAMALA Y, W/o. Mr. P. Yogesh, both are residing at No. 18/13, 1st Cross, Karagappa Garden, S R Nagar, Bangalore-560027, intend to purchase the below mentioned Schedule Property from (1) MRS. T. JAMUNA, W/o. Late. Thiruvasagam, (2) MR. JAYARAJ P. S/o. Late. L. Pandurangam, and their Family members, residing at No.704, 12th Cross, 7th Block, Jayanagar, Bangalore-560082, In view of the above, amybody who have any In view of the above, anybody who have an manner of right or interest on the Schedule Property or any objections in whatsoever manner for the purchase; may file their objections in writing with documentary proof before the undersigned within 10 days from the date of publication of this notice and if the undersigned does not receive any objections from whomsoever in whatsoever manner, then it shall be presumed that the Schedule Property is free from all sort of encumbrances, claims, mortgages and obligations and my client shall go on with the SCHEDULE PROPERTY

All that piece and parcel of immovable Property bearing Site No.704, New Municipal No.11, PID No.59-109-11, Situated at 12th Cross, West of Kanakapura Road, 7th Block, Jayanagar, Bangalore -560082, Now Coming under the Jurisdiction of Bruhath Bangalore Mahanagara Palike (BBMP), Bangalore, Measuring East to West: 40 Feet and North to South: 65 Feet, i all measuring 2600 Square Feet, along with RCC roofed House thereon and bounded or

East by: Site No.703. West by: Site No.705. PRABHAKAR L. SHETTY, Advocate No.6/3, Kumara Cot Layout, Kumara Krupa Road, Bangalore-560 001.

Ph. No.9448075994 **DATE: 29.07.2024**

IN THE COURT OF THE VIII ADDITIONAL O.S. No. 410/2024

PLAINTIFF: Sri. M. ANJANAPPA, S/o late Muniyamma @ Akkachamma, aged about 76 years, R/at No. 191, 192, Maruthi Nilaya, Opp. SBI Bank, Raghavendra Layout, Acharya College, Chikkabanavara, Bengaluru-560090.

DEFENDANTS: Smt. GOWRAMMA and others NOTICE TO DEFENDANT No. 4 Smt. ASWATHAMMA D/o late Thimmann Reddy, W/o Girish Reddy, aged about 57 years Resident of Vittasandra, Begur Hobli, Bengalur

Whereas, the plaintiff has filed the above suit Whereas, the plaintiff has filed the above suit against the defendants for seeking partition and separate possession in respect of the suit schedule properties. The Defendant No 4 above named is hereby warned to appear in this court in person or through advocate duly instructed on 12.09.2024 at 11.00 A.M. and you to contest the above case. If you fail to appear before this court on the aforesaid date, the same will be dealt with, heard and decided in your absence as ex-parte. vour absence as ex-parte.

SCHEDULE PROPERTIES

your absence as ex-parte.

SCHEDULE PROPERTIES

01. Land bearing Sy.No. 60/2, measuring 1 acre
20 guntas, 02. Land bearing Sy.No. 90/12
measuring 00-05 including kharab of 0-01
guntas, 03. Land bearing Sy.No. 104/3,
measuring 0-05 guntas, 05. Land bearing
Sy.No. 84/5, measuring 0-14 guntas, 06. Land
bearing Sy.No. 84/3 measuring 0-28 guntas
95, No. 88/5, measuring 0-07 guntas, 07. Land
bearing Sy.No. 84/3 measuring 0-28 guntas
08. Land bearing Sy.No. 73/4, measuring 0-18
guntas, 09. Land bearing Sy.No. 36/2,
measuring 8 acres 04 guntas, including kharab
of0-18 guntas, 10. Land bearing Sy.No. 30/10,
measuring 0-22 guntas, 11. Land
bearing Sy.No. 27/3, measuring 0-12 guntas
including kharab of 0-06 guntas, 13. Land
bearing Sy.No. 12/3 measuring 0-12 guntas,
14. Land bearing Sy.No. 11/7, measuring 0-0-2
guntas, 15. Land bearing Sy.No. 9/4
measuring 0-04 guntas, 17. Land bearing
Sy.No. 16/8 measuring 0.02 guntas, 18. Land
bearing Sy.No. 17/8, measuring 0-02
guntas, 16. Land bearing Sy.No. 9/4
measuring 0-04 guntas, 18. Land
bearing Sy.No. 17/8, measuring 0-03
guntas, 16. Land bearing Sy.No. 9/4
measuring 0-04 guntas, 18. Land
bearing Sy.No. 17/8, measuring 0-03
guntas, 16. Land bearing Sy.No. 9/4
measuring 0-07 guntas, 18. Land
bearing Sy.No. 17/8, measuring 0-03
guntas, 16. Land bearing Sy.No. 9/4
measuring 0-07 guntas, 18. Land
bearing Sy.No. 18/8, measuring 0-07
guntas, 19/8, No. 8/4
measuring 0-07 guntas, 28. Land
bearing Sy.No. 18/1, measuring 0-09
guntas, 18. Land bearing Sy.No. 8/4/2
measuring 0-07 guntas, 28. Land
bearing Sy.No. 18/1, measuring 0-07
guntas, 18/1, Land bearing Sy.No. 8/4/2
measuring 0-07 guntas, 28. Land
bearing Sy.No. 18/8, measuring 0-09
guntas, 18/1, Land bearing Sy.No. 8/4/2
measuring 0-07 guntas, 28. Land
bearing Sy.No. 18/8, measuring 0-09
guntas, 29. Land bearing Sy.No. 8/4/2
measuring 0-07 guntas, 28. Land
bearing Sy.No. 18/8, measuring 0-09
guntas, 29. Land bearing Sy.No. 8/4/2
measuring 0-07 guntas, 28. Land
bearing Sy.No. 18/8, measuring 0-09
guntas, 29. Land bearing Sy.No. 42/12 **30.** Site bearing khaneshumari No. 1 neasuring East is West 60 feet North to Sout 35 feet, 31. Land bearing Sy.No. 12/3, measuring 0-15 guntas, 32. Land bearing Sy.No. 42/1, measuring 1-00 acre, 33. Land bearing Sy.No. 42/2 measuring 0-30 guntas. All the above properties are situated a Vittasandra Village, Begur Hobli, Bangalor

ssued under my hand and seal of this Hon'ble court this 03.07.2024. By Order of the Court, Chief Ministerial Officer, Senior Civil Judge Court, Bengaluru Rural Dist., Bengaluru.

DEVARAJ .K, Advocate No. 06, 3rd Floor, Gurukrupa Building 8th Cross Down, Malleshwaram,

पावरग्रिड **POWERGRID**

. 1x500 ಎಂವಿಎ, 400 ಕೆವಿ/ 220 ಕೆವಿ ಐಸಿಟಿ (6ನೇಯ) ಸಾಮಾನ್ಯ ಸೌಲಭ್ಯಗಳ ಕೆಲಸಗಳು ಪಾವಗಡ (ತುಮಕೂರು ಪಿಎಸ್'' ನಲ್ಲಿ ಇವುಗಳ ಹೆಚ್ಚವರಿಗೊಳಿಸುವುದು. ಕಲಂ 62 ಜೊತೆಗೆ ಕಲಂ 79(1)(ಡಿ)ರಡಿ ಓದಿಕೊಂಡಂತೆ ವಿದ್ಯುತ ಕಾಯಿದೆ, 2003 ಮತ್ತು ರೆಗ್ಯೂಲೇಷನ್ 15(1)(ಎ)ಅಡಿ ಮತ್ತು ರೆಗ್ಯೂಲೇಷನ್ 23ರ ಕೇಂದ್ರೀಯ ವಿದ್ಯುತ್ ನಿಯಂತ್ರಣ ಆಯೋಗ (ವ್ಯಾಪಾರ ನೆರವೇರಿಕೆ) ನಿಯಂತ್ರಣ- 2023ರಡಿ ಓದಿಕೊಂಡಂತೆ ಮತ್ತು (ತಾರೀಫ್ನ್ ನಿಯಮ ಮತ್ತು ಷರತ್ತುಗಳು) 2024 ರಂತೆ ತಾರೀಫ್ ನಿಯಂತ್ರಣಕ್ಕಾಗಿ ಮನವಿ.

ಮೇಲಿನ -ಸಂವಹನ ವ್ಯವಸ್ಥೆಯ ಫಲಾನುಭವಿಗಳು ಯಾವುವೆಂದರೆ: (ಎ) TANGEDCO (ಬಿ) TSNPDCL (ಸಿ) KSEB (ಡಿ) TSSPDCL (ಇ) ಗೋವಾದ ವಿದ್ಯುತ್ ಇಲಾಖೆ (ಎಫ್) ಪುದುಚೇರಿಯ ವಿದ್ಯುತ್ ಇಲಾಖೆ (ಜಿ) APEDCL (ఎಚ್) APSPDCL (ఐ) CESC (జ్రీ) మేಸ್ಕಾಂ (ಕೆ) ಬೆಸ್ಕಾಂ (ಎಲ್) ಜೆಸ್ಕಾಂ (ಎಂ) ಹೆಸ್ಕಾಂ (ಎನ್) APCP-ತಾರೀಫ್ನ ವಿವರಗಳು:

ಅಸೆಟ್ನ ಹೆಸರು	ಎ) ಪಾವಗಡ ಪಿಎಸ್ನನಲ್ಲಿ 220 ಕೆವಿ ಬಸ್ ಕೂಪ್ತರ್ ಸಾಂಕ್ಷನ್ ಜೊತೆಗೆ ಬಸ್ ಕೂಪ್ತರ್ ಅನ್ನು ಅನುಷ್ಟಾನ ಗೋಸುವುದು. 2) ಪಾವಗಡ (ತುಮಕೂರು ಪಿಎಸ್ ನಲ್ಲಿ ಆರ್ಇ ಉತ್ಪಾದನಾ ಯೋಜನೆಗಳ ವೀಕರಣಕ್ಕೆ ಅನುಕೂಲವಾಗುವಂತೆ ಹೆಚ್ಚುವರಿ 220 ಕೆವಿ ಬಸ್ ಬಾರ್ ವಿಸ್ತರಣಾ ಕಾರ್ಯಗಳು.				
ಷೆಡ್ಯೂಲ್ ಡಿಓಸಿಓ (ಎಫ್ಆರ್)	31.12.2023				
ಡಿಓಸಿಓ (Actual)	11.05.2024				
ಎಫ್ಆರ್ ಅನುಮೋದಿತ ವೆಚ್ಚ	698.28				
ಪೂರ್ಣಗೊಳಿಸುವಿಕೆಯ ಅಂದಾಜು ವೆಚ್ಚ (ಲಕ್ಷಗಳಲ್ಲಿ)	1012.69				
ತಾರಿಫ್ನ ವೆಚ್ಚ (ಲಕ್ಷಗಳಲ್ಲಿ)					
2024-25	124.46				
2025-26	191.52				
2026-27	197.91				
2027-28	196.79				
2028-29	195.80				
 ದರ ತಾರೀಫ್ ನಿರ್ಧಾರಕ್ಕಾಗಿ ಸಲ್ಲಿಸಲಾದ 	ಅರ್ಜಿಯ ಪೃತಿಯನ್ನು ಅರ್ಜಿದಾರನ ವೆಬ್ಸ್ಕೆಟ್:				

www.powergrid.in ಗೆ ಹಾಕಲಾಗಿದೆ.

. ದರ (ತಾರೀಫ್) ನಿರ್ಧಾರಕ್ಕಾಗಿ ಸಲ್ಲಿಸಲಾದ ಪ್ರಸ್ತಾವಗಳ ಮೇಲೆ ಫಲಾನುಭವಿಗಳು ಒಳಗೊಂಡಂತೆ ಯಾವುದೇ ವ್ಯಕ್ತಿಗಳು ಸಲಹೆಗಳು ಮತ್ತು ಆಕ್ಷೇಪಣೆಗಳನ್ನು ಸಲ್ಲಿಸುವುದಿದ್ದಲ್ಲಿ ಅವುಗಳನ್ನು ಕಾರ್ಯದರ್ಶಿ ಸೆಂಟ್ರಲ್ ಎಲೆಕ್ಟ್ರಿಸಿಟಿ ರೆಗ್ಯು ಲೇಟರಿ ಕಮಿಷನ್, 6ನೇ, 7ನೇ ಮತ್ತು 8ನೇ ಮಹಡಿ, ಟವರ್ ಬಿ, ವರ್ಡ್ ಟ್ರೇಡ್ ಕೇಂದ್ರ, ನೌರಾಜ ನಗರ, ನವ ದೆಹಲಿ- 110029 (ಅಥವಾ ಆಯೋಗದ ಕಛೇರಿ ಇರುವ ಇನ್ನೊಂದು ವಿಳಾ ಸಕ್ಕೆ) ಇವರ ಸಮ್ಮುಖಕ್ಕೆ, ಅರ್ಜಿದಾರನಿಗೂ ಒಂದು ಪ್ರತಿಯೊಂದಿಗೆ, ಅದರ ಕಾರ್ಪೊರೇಟ್ ಕಛೇರಿಯ ಈ ವಿಳಾಸಕ್ಕೆ ಈ ಸೂಚನೆ ಪ್ರಕಟವಾದ 30 ದಿನಗಳೊಳಗೆ ಸಲ್ಲಿಸತಕ್ಕದ್ದು.

ದಿನಾಂಕ: 26.07.2024

ಜಿಜಿಎಂ (ವಾಣಿಜ್ಯ/ಆರ್ಸಿ)

ಪವರ್ ಗ್ರಿಡ್ ಕಾರ್ಪೊರೇಷನ್ ಆಫ್ ಇಂಡಿಯ ಲಿಮಿಟೆಡ್ (ಭಾರತ ಸರ್ಕಾರದ ಒಂದು ಉದ್ಯಮ)

ನೋಂದಾಯಿತ ಕಛೇರಿ: ಬಿ-9, ಕುತುಬ್ ಇನ್ಸ್ಟಾಟ್ಯೂ ಷನಲ್ ಏರಿಯ, ಕಟ್ವಾರಿಯಾ ಸರಾಯ್, ನವದೆಹಲಿ-110016. ಕಾರ್ಪೋರೇಟ್ ಕಚೇರಿ : ''ಸೌಧಾಮಿನಿ'', ಪ್ಲಾಟ್ ನಂ.2, ಸೆಕ್ಟರ್-29, ಗುರುಗ್ರಾಮ್, ಹರಿಯಾಣ - 122 001.

ಒಂದು ಮಹಾರತ್ನ ಪಿಎಸ್ಯು



Sasken Technologies Limited

Registered Office: 139/25, Ring Road, Domlur, Bengaluru - 560 071 Tel: +91 80 6694 3000; Email: investor@sasken.com; Website: www.sasken.com; CIN: L72100KA1989PLC014226

EXTRACT OF AUDITED CONSOLIDATED FINANCIAL RESULTS OF SASKEN AND ITS SUBSIDIARIES FOR THE QUARTER ENDED JUNE 30, 2024

ಬದ್ಧವಾಗಿರುವಂತೆ ವಿನಂತಿಸಲಾಗಿದೆ:

ಹಾಜರಾಗುವುದು; ಮತ್ತು

is/content/bajajfinance/bidder-tcpdf?scl=1&fmt=pdf; (c) ನಿಯಮಗಳು ಮತ್ತು ಷರತ್ತುಗಳನ್ನು ಅರ್ಥ ಮಾಡಿಕೊಳ್ಳಲು ಮತ್ತು ಅದರ

ನಂತರ ಹರಾಜು ದಿನಾಂಕದಂದು ಅಥವಾ ಅದಕ್ಕೂ ಮೊದಲು ಹಣ ವರ್ಗಾವಣೆ (ಎನ್ಇಎಫ್ಟ್) ಆರ್ಟಿಜಿಎಸ್/ಬಜಾಜ್ ಗೋಲ್ಡ್ ಆಕ್ಷನ್

ಆಪ್) ಮೂಲಕ ರೂ.25,000/- ಹಣವನ್ನು ಡೆಪಾಸಿಟ್ ಮಾಡಲು; (d) ಬೆಳಗ್ಗೆ 10 ಗಂಟೆಯ ಸಮಯದಲ್ಲಿ ಹರಾಜು ಸಮಯದಲ್ಲಿ ಖುದ್ದಾಗಿ

(e) ಹರಾಜು ಸ್ಥಳಕ್ಕೆ ತಮ್ಮ ಮಾನ್ಯ ಗುರುತಿನ ಸಾಕ್ಷಿ ಮತ್ತು ವಿಳಾಸವನ್ನು ತೆಗೆದುಕೊಂಡು ಬನ್ನಿ

(f) ಹರಾಜಿನ ದಿನಾಂಕದೆಂದು ಮಧ್ಯಾಹ್ನ 12 ಗಂಟೆಯ ನಂತರ ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸಲು ಬಿಡ್ಡರ್ ಗಳಿಗೆ ಅನುಮತಿ ಇಲ್ಲ.

ಮ್ಯಾನೇಜರ್/ಹರಾಜುದಾರರು ಹೊಂದಿದ್ದಾರೆ.

ಅರ್ನೆಸ್ಟ್ ಮನಿ ಡೆಪಾಸಿಟ್ (EMD) ಪಾವತಿಯ ನಂತರವೂ ನಿರ್ದಿಷ್ಟ ಕಾಲಾವಧಿಯೊಳಗೆ ಭಾಗವಹಿಸಲು ಸಾಧ್ಯವಾಗದ ಬಿಡ್ಡರ್ಗಳನ್ನು ಒಪ್ಪಿಕೊಳ್ಳುವ ಅಥವಾ ತಿರಸ್ಕರಿಸುವ ಹಕ್ಕನ್ನು ಶಾಖೆ

SI. No.	Particulars	Quarter ended June 30, 2024	Quarter ended March 31, 2024	Year ended June 30, 2023	Year ended March 31, 2024				
1.	Total income from operations	14,080.29	12,988.93	11,999.38	47,728.86				
2.	Net profit for the period (before tax)	1,906.90	2,094.30	2,885.54	9,379.97				
3.	Net profit for the period after tax	1,768.51	1,721.21	2,569.94	7,873.83				
4.	Total comprehensive income for the period [comprising profit for the period (after tax) and other comprehensive income (after tax)]	1,844.67	1,631.53	2,930.50	8,177.97				
	Profit attributable to:								
	Owners of the Company	1,814.60	1,719.07	2,569.94	7,871.69				
	Non-controlling interests	(46.09)	2.14	_	2.14				
		1,768.51	1,721.21	2,569.94	7,873.83				
	Total comprehensive income attributable to:								
	Owners of the Company	1,893.77	1,629.37	2,930.50	8,175.81				
	Non-controlling interests	(49.10)	2.16	_	2.16				
		1,844.67	1,631.53	2,930.50	8,177.97				
5.	Paid up equity share capital	1,507.80	1,507.80	1,505.09	1,507.80				
6.	Other equity (excluding non-controlling interests) as shown in audited balance sheet of FY 24	-	-	-	75,374.58				
7.	Earnings Per Share (of Rs. 10/- each)*								
	1. Basic:	12.03	11.41	17.08	52.29				
	2. Diluted:	11.91	11.28	16.82	51.59				
8.	Total income**	11,661.49	10,922.95	10,366.89	41,906.00				
9.	Profit before tax**	1,630.24	2,018.49	2,620.31	9,812.77				
10.	Profit after tax**	1,483.82	1,663.79	2,352.73	8,415.60				
#FDC is not conveniend for the question and at large 20, 2004. March 21, 2004 and large 20, 2009									

*EPS is not annualized for the quarter ended June 30, 2024, March 31, 2024 and June 30, 2023. **information pertains to Sasken Technologies Limited on a standalone basis.

Note: The above is an extract of the detailed format of Quarterly Financial Results filed with the Stock Exchanges under Regulation 33 of the SEBI (Listing Obligations and Disclosure Requirements) Regulations, 2015. The full format of the Quarterly Financial Results are available on the websites of the Stock Exchange(s) and the Company.

> For Sasken Technologies Limited Rajiv C. Mody, Chairman, Managing Director & CEO

ಸಾರ್ವಜನಿಕ ನೋಟೀಸು

Place: Bengaluru

Date: July 31, 2024

ಈ ಮೂಲಕ ಸಾರ್ವಜನಿಕರಿಗೆ ಸೂಚಿಸುವುದೆ ನೆಂದರೆ ನಮ್ಮ ಗ್ರಾಹಕರಾದ ಸಿ. ಕೃಷ್ಣಮೂರ್ತಿ ಬೆಂಗಳೂರು ಇವರು ಆರ್ಬಿಎಲ್ ಬ್ಯಾಂಕ್ ಲಿ. ಐರೋಲಿ ಶಾಖೆ, ಮುಂಬೈ ಇಲ್ಲಿ ಠೇವಣಿ ಶೀರ್ಷಿಕೆ ನೋಂದಣಿಮಾರಾಟಪತ್ರ ದಿನಾಂಕ04.07.2002, Doc No. 394/2002-03. ಇವುಗಳನು ಠೇವಣಿ ಇಡಲಾಗಿದೆ.

ಹೋಗಿವೆ/ ಕಣ್ತಪ್ಪಿಹೋಗಿವೆ ಎಂದು ನಮ್ಮ ಗ್ರಾಹ ಕರು ತಿಳಿಸಿದ್ದಾರೆ ಮತ್ತು ದಾಖಲೆಗಳನ್ನು ಪತ್ತೆ ಹಚ್ಚಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ.

ವಿನಂತಿಸಲಾಗಿದೆ.

ಐರೋಲಿ, ನವ ಮುಂಬೈ - 400062.

P & S C No. 161/2024 (CCH-03)

No. 3257. Apline Road, Tryy, Michigan, USA,
4. D. SRINWASA REDDY, aged SZ Years, SON of Sri Late. D.
RAJULA REDDY, Resident of H.No. 10-3-761/46, Vijaya
Nagar Colony, Hyderabad, 500057 Petitioner 2, 3 and 47 by GPA Holder D. N. Ramana ReddyPETITIONERS
And : J. BHAGYA LAKSHMI DEVI, aged 67 Years,
Daughter of St Late. D. RAJULA REDDY Resident of H. No.
10-2-289/76/304, Shanti Nagar, Hyderabad, 500028.

PUBLIC NOTICE

PUBLIC NOTICE

Whereas, the above named has made Petition to this Court under Section 278 of Indian Succession Act for the grant of Succession Certificate in favor of the Petitioner No. 1, in respect of schedule mentioned below. The below mentioned schedule was held by Sri Late. D RAJULA REDDY alias DONTHIREDDY RAJULA REDDY who expired on 18/11/2020 at Hyderabad i.e., the husband of the Petitioner No. 2 and father of the Petitioner No. 1, 3. 4 and Respondent herein who expired on 18.11.2020. Interested parties are hereby called to appear in this Country in person or by pleader duly instructed on 29/08/2024 at 11.00 A.M. inform to show cause against the Petitioners failing wherein the appearance will be heard and declared

wide road.

ITEM NO.2: Residential apartment bearing Nor-C-003 in the ground floor of "C" Block of the project. CB, LAVENDER" necessiving 1340 speed of Super built up are inclusive of proportionate share in common areas Will exclusive right of use of 439 speed of Private garder attached to the apartment, with right to use one covere car parking space in the basement floor. Subject to other terms and conditions specified in The sale document Subject of the Country of

youth lauk, Bangalore.

The apartment is bounded by: East: Apartment Nor.C 102 ground floor of 'C' Block in 'G.R.LAVENDER, West upartment No.C'004 in the ground floor of 'C'' Block R.R.LAVENDER, North: CORRIDAR AND STAIR CASE IF G.R.LAVENDER South: Open towards set BACK IF SR I AVENDER

On.L.V. Residential house bearing No: 10-3-761/4K (Mega City No: 1055) Situated in the Survey no: 67 Malepall (N) addining to Vijayanagar Colony measuring in an area of 344. sq. yds/289 sq. mits with the Following plo boundaries: East 30 "wide road, West: Neighbour H.No 10-3-761/47/A, North: Neighbour house no; 10-3-761/45, South 40" wide road TEM NO.4 : Family Pension, Ornaments under Sm Gurumurthamma Possession and all the cash deposit

By order of the Court, Senior Sheristedar, City Civil Court, Bengaluru.

PUBLIC NOTICE FOR PURCHASE OF PROPERTY

ಮೇಲೆ ತಿಳಿಸಲಾಗಿರುವ ಕಾಗದ ಪತ್ರಗಳು ಕಳೆದ

ಇದರ ಬಗ್ಗೆ ದಿನಾಂಕ 27.07.2024 ರಂದು ಗೊರಗಾವ್ (ಮುಂಬೈ) ಪೋಲೀಸ್ ಠಾಣೆಯಲ್ಲಿ ದಾಖಲಿಸಲಾಗಿದೆ. ಯಾರಿಗಾದರೂ ಈ ದಾಖೀ ಗಳು ಸಿಕ್ಕಿದಲ್ಲಿ ದಯವಿಟ್ಟು ಅದನ್ನು ಗೊರಗಾವ

(ಮುಂಬೈ) ಪೋಲೀಸ್ ಠಾಣೆಗಾಗಲಿ ಅಥವಾ ಈ ಕೆಳಗೆ ನಮೂದಿಸಲಾಗಿರುವ ಆರ್ಬಿಎಲ ಶಾಖೆಯ ಕಥೇರಿಗಾಗಲಿ ತಲುಪಿಸಬೇಕೆಂದ

ನಿನಾಂಕ: 30.07.2024 ಆರ್ಬಿಎಲ್ ಬ್ಯಾಂಕ್ಲ 16ನೇ ಮಹಡಿ, ಎಂಪೈರ್ ಟವರ್, ರಿಲ್ಯಾ ಬಲ್ ಟೆಕ್ ಪ್ರಾರ್ಕ್, ಥಾಣೆ- ಬೇಲಾಪುರ್ ರಸ್ತೆ ಪಕ್ಕ

IN THE COURT OF THE CCH3 XV ADDL. CITY CIVIL AND SESSIONS JUDGE AT BENGALURU

I. D.N. RAMANA REDDY, aged about 59 years \$67.5 Srl Late.

2 RAJULA REDDY, Resident of Flat C002,

3 Rayender, J. P. Nagar 7th Phase, Kothanur Road,

3 Sengaluru-560076

2. D. GURUMURTHAMMA, aged 83 Years, Wife of Srl Late.

2 RAJULA REDDY, Resident of H. No. 10-3-761/46, Vijaya

Nagar Colony, Hyderabad 500057.

3. D. PRABHAKAR © DONTHIREDDY PRABHAKAR, ager 55 Years, SON of Sri Late. D. RAJULA REDDY Resident o No. 3257, Alpine Road, Troy, Michigan, USA

as Exparte.

SCHEDULE

ITEM NO. 1: One half of Plot no:68 in the category "Group Housing" at Nallagandia Residential Complex , Notable Layout covering Survey, Nos :302 to 310; 320 to 320; 324 to 361; 363 to 365; 384, 385, 387 to 391 and 399 situated at Nallagandie (i) Serilingampally Mandal, langa Reddy District comprising an area of 864 S.m./1033,34 sq.yds bounded as follows East; 9 M wide road, Vest: MIGP Plot 1232 & MIG Plot 1215, North: 30 M wide road, South: 9 M wide road, S

either in the Post Office/Banks standing in name of Sri Late. D RAJULA REDDY alias DONTHIREDDY RAJULA REDDY irrespective of the Nomination made earlier selonged to Smt. D.Gurumurthamma.

Address for Service : Smt. SHAILAJA VENKAT, No. 29, 4th Main, Brindavana Extn, Arekere Mico Layout, Bangalore - 560 076.

NOTICE is hereby given that Mr. Vijaykumar Ramchandra Gurkhe is willing to sell the schedule property in favour of my Client Mr. Balla Basava Ling Eswara Rao free from all encumbrances. Any person having any right, title, interest, claim or demand of any nature whatsoever in respect of the said property, is hereby required to make the same known in writing along with the documentary proof thereof, to the below mentioned his Counsel Mr.RADESH.K, Office at Third Floor, Above Favara Car World, SMN Complex, Whitefield Main Road, Thubarahalli, Bangalore. within 15 days from the date of publication hereof, failing which the negotiations shall be completed, without any reference to such claims and the claims if any, shall be deemed to have been given up or waived.

SCHEDULE: All that piece and parcel of the Residentia Apartment bearing **Flat No: 2B-703** on the Seventh Floor, measuring 1894 Square Feet of super built up area along with Single

covered car park space in the Basement and 858 Square Feet of Undivided share Project 888 Square Feet of Undivided share Project Known as known as "AKME ENCORE", Constructed on the Property bearing Sy. Nos: 19/1, 134/2 (P) & 16/2 (P), totally measuring 4 Acres 38 Guntas or 216355 Square Feet, Situated at Kundalahalli Village, K R Puram Hobli, Bangalore East Taluk. Contact : Mr. RADESH BE, LL.B, LL.M

Director- MKM Legal Solutions Pvt Ltd. e-mail id:

ಶೀ. ಕೆ.ಹೆಚ್.ಮಂಜುನಾಥ್, ಬಿನ್ ಲೇಟ್. ಕೆ.ಬ ಮಂತರಾಯ ಶೆಟ್ಟಿ, ನಂ.42/1, 1ನೇ ಕ್ರಾಸ್, ಸಪ್ತಗಿರಿ ರಸ್ತೆ. ನಾಯ್ಡು ಲೇಔಟ್, ಚಿಕ್ಕಲಸಂದ್ರ, ಸುಬ್ರಹ್ಮಣ್ಯಪುರ ಅಂಚೆ ಬೆಂಗಳೂರು–560061ನಲ್ಲಿದೆ. ಈ ಕೆಳಗೆ ತಿಳಿಸಲಾರ ಷೆಡ್ಯೂಲ್ ಆಸ್ತಿಯ ಮಾಲೀಕರಾಗಿದ್ದು**, ಶ್ರೀ. ಕೆ.ಹೆಚ್ ಮಂಜುನಾಥ್**ರವರು ಪ್ರತಿನಿಧಿಸುತ್ತಾರೆ, ದಿನಾಂಕ 05.11.2011ರ ಶುದ್ಧ ಕ್ರಯ ಪತ್ರದ, ದಾಖಲೆ ನಂ.RRN-1 03404-2011-12 ರಂತೆ ನೋಂದಾಯಿಸಲಾಗಿದೆ ಉಪನೋಂದಣಿದಾರರ ಕಛೇರಿಯಲ್ಲಿ CD No.RRND63 ರಲ್ಲಿ ಸಂಗ್ರಹಿಸಲಾಗಿದೆ, ರಾಜರಾಜೇಶ್ವರಿನಗರ, ದಿನಾಂಕ ಭಾಯಾಪ್ರತಿಯನ್ನು ಪಡೆದು ನನ್ನ ಮನೆಗೆ ಹಿಂದಿರುಗುವಾಗ ಸ್ಥಳಾಂತರಗೊಂಡಿದೆ ಅಥವಾ ಕಳೆದುಹೋಗಿದೆ ಮತ್ತು ಗಾಹಕರು ಶೀ ಕೆ ಹೆಚ್ ಮಂಜುನಾಥ್ ರವರು ಸಿಆರ್ ಪಿ ಸ್ಟ್ ರಿಪೋರ್ಟ್ ನಂ.1169865/2024 ದಿನಾಂ 30.07.2024. ಯಾರಾದರೂ ದಿನಾಂಕ: 05.11.2011 ಕ ಶುದ್ಧ ಕ್ರಯ ಪತ್ರವು ಯಾರಿಗಾದರು ಕಂಡುಬಂದಳ್ಳಿ ಅದನ್ನು ಮೇಲೆ ಹೇಳಿದ ಗ್ರಾಹಕರು ಅಥವಾ ಕೆಳಗೆ ಸಹಿ ಮಾಡಿದವರಿಗೆ ಹಸ್ತಾಂತರಿಸಲು ವಿನಂತಿಸಲಾಗಿದ ಲ್ಲದೆ, ಸಾರ್ವಜನಿಕರು^{*}ಈ ಮೂಲಕ ನನ್ನ ಗ್ರಾಹಕರಾಂ <mark>ಶ್ರೀ ಕೆ.ಹೆಚ್.ಮಂಜುನಾಥ್</mark>ರವರ ಹೊರತುಪಡಿಸಿ ರ್ರಾ ಯಾವುದೇ ವ್ಯಕ್ತಿ/ಗಳು ಹೇಳಿದ ಮೂಲಗಳೊಂದಿಗೆ ವ್ಯವಹರಿಸಿದರೆ ಅಂತಹ ವ್ಯಕ್ತಿಗಳು ಯಾವುದೇ ಹಕ್ಕನು ಸ್ಟ್ರಪಡಿಯುವುದಿಲ್ಲ ಮತ್ತು ಅಂತಹ ವ್ಯವಹಾರವು ನನ್ನ ಗ್ರಾಹಕರಿಗೆ ಸಂಬಂಧಿಸಿರುವುದಿಲ್ಲ ಮತ್ತು ವ್ಯಕ್ತಿಗಳ ಸ್ವಂತ ಪರಿಣಾಮಗಳಿಗೆ ಜವಾಬ್ದಾರರಾಗಿರುತ್ತಾರೆ.

ಪಾಯ ಮತ್ತು ವೆಚ್ಚದಲ್ಲಿ ವ್ಯವಹರಿಸಿದ್ದು ಕಾನೂನ **ಷೆಡ್ಯೂಲ್ ಆಸ್ತಿ:** ಎಲ್ಲಾ ಭಾಗ ಮುತ್ತು ಭಾಗಗಳನ್ನೊಳಗೊಂಡಿರುವ ಸ್ಥಿರ ಕೃಷಿ ಭೂಮಿಯ ಸರ್ವೆ 30.5/34 (ಹಳೆಯ ಸರ್ವೆ ನಂ.5/14) ವಿಸ್ತೀರ್ಣ 00:01.08 (ಎ/ಜಿ), ಈ ಆಸ್ತಿಯು ಬಿ.ಎಂ. ಕಾವಲ್ ಗ್ರಾಮ, ಕೆಂಗೇರಿ ಕೋಬಳಿ, ಬೆಂಗಳೂರು ದಕ್ಷಿಣ ತಾಲ್ಲೂಕು, ಬೆಂಗಳೂರ ಜಿಲ್ಲೆಯಲ್ಲಿದ್ದು, ಇದರ "ಚಕ್ಕುಬಂದಿ: ಪೂರ್ವಕ್ಕೆ ಭುವನೇಶ್ವರಿ ಮತ್ತು ಟಿ.ಎನ್.ಸುನೀತಮ್ಮ ರವರಿಗೆ ಸೇರಿದ ... ಸರ್ವೆ ನಂ.5/35ರ ಜಮೀನು; ಪಶ್ಚಿಮಕ್ಕೆ: ವಿದ್ಯಾರಾಣಿ, ಜಯಸ್ವಾಮಿ & ರಾಜೇಶ್.ವಿ.ಎಂ ಅವರಿಗೆ ಸೇರಿದ ಸರ್ವೆ

ನಂ.5/33ರ ಜಮೀನು; ಉತ್ತರಕ್ಕೆ: ಖಾಸಗಿ ಆಸ್ತಿ ವಕೀಲರು, ಲೀಗಲ್ ಐಸ ವಕೀಲರು ಮತ್ತು ಸಾಲಿಸಿಟರ್ಗಳು ನಂ.892, 'ಪ್ರಥಮ', 8ನೇ 'ಎ' ಮುಖ್ಯರಸ್ತೆ 3ನೇ ಹಂತ, 3ನೇ ಬ್ಲಾಕ್, ಬಸವೇಶ್ವರನಗರ ಬೆಂಗಳೂರು-560079. ಮೊ: +91-948010689 ಸಳ: ಬೆಂಗಳೂರು

ದಿನಾಂಕ: 31.07.2024

IN THE COURT OF THE 89th ADDL. AT BANGALORE (CCH-90) Notice to the Defendant vide order dated 19-8-2024

M/s. ABHAYA GOLD BUYERS PVT. LTD

Commercial Original Suit No. 293 of 2024 pending before the Hon'ble LXXXIX Addl. City Civil suit in Com. O.S. No. 293/2024 seeking a direction against you for payment of Rs 10,89,271/- along with an interest of 21% p.a from the date of suit till decree and realization. duly instructed or through some one authoris by law, to act for you in the above Original Suit

BEFORE THE DEBTS RECOVERY TRIBUNAL-II AT BENGALURU No. 4th floor, Telephone House (BSNL

M/s SMN Herbs Private Limited &

EFENDANTS SUMMONS TO DEFENDANT BY WAY OF PAPER PUBLICATION UNDER RULE 23 (viii) OF THE DEBTS RECOVERY TRIBUNAL

M/s. SMN HERBS PRIVATE LIMITED Director: S.G. NIKHIL, Regd. Office: No. 943, 5th Cross, KIADB Industrial Area,

efendant No. 2-S.G. NIKHIL Flat No. B-2, Sharavath Premia, No. 65, 7th Cross, 3rd "B" Main Someshwaranagar, Near Ayappa Temple, Yelahanka New Town, GKVK Post, BENGALURU 560 065.

WHEREAS, the Applicant has instituted an Original Application under Sec. 19 of The Recovery of Debts Due to Banks and Financial Institutions Act, 1993 against the defendants for recovery of sum of Rs. 42,36,674/- (Rupees Forty Two Lakh: Thirty Six Thousand Six Hundred and Seventy Four Only) together with Curren and future Interest and other reliefs.

o appear before this Tribunal to Show Cause on 2.9.2024 at 11.00 a.m. ir erson or by a Pleader/Advocate dul hould not be granted.

Application will be heard and determin vour absence. Siven under my hand and Seal of this ribunal, on this the 31st day of July Two

BY ORDER OF THE TRIBUNAL Registrar Debts Recovery Tribunal-II, Bengaluru

DIN:00092037

Com. O.S. No. 293/2023 BETWEEN: M/s. HATHWAY DIGITAL LTD. ...PLAINTIFF

M/S. ABHAYA GOLD BUYERS PVT. LTD. Having its office at No. 10, 30/1, 1st Main Road, 2nd Phase, Opp. Malgudi Hotel, Gokul 1st Stage, Mathikere, Bangalore - 560054.

ssued under my hand and the seal of this cou on 22.07.2024.

Address for Service : **ATV Legal** No. 29/4, Trade Center, Third Floor, Race Course Road, Bangalore - 560 001.

Building). Raj Bhavan Road, BENGALURU 560 001. Case No. O.A. 118/2023 BETWEEN:

araswat Co-operative Bank Ltd. PPLICANT

CAUSES JUDGE AT BANGALORE (SCCH-16) S.C. No.947/2023. BANK OF BARODA SAHAKARANAGAR BRANCH

#549, 60 Ft Road, 14th Main, 15th Cross, F Block Sahakarnagar, Bangalore-560092 Represented by its Chief Manager Smt.Anjalidevi.C. Mrs.Geetha.R Suit Summons to the Defendant

Mrs.Geetha.R, Aged 45 Years W/o Pradeer Kumar, # 18, 1st Cross, R.K.Block Thyagarajanagar, Bangalore-560028. Mob:9538055528. PAN No.AMNPR0942F Also at, No.10/1, Reading Room Street, J.C. Naga WHEREAS, The Plaintiff has filed suit for recover

of money against you/defendant for Rs 1,65,049.52/- (Rupees One Lakhs Sixty Five Thousand Forty Nine and Fifty Two Paise Only with interest 11.75% p.a. You are here summoned to appear before this Hon'ble Court person or by a pleader duly instructed and able t nswer all material questions relating to the suit o they shall be accompanied by some person able t answer all question on this 17th day of Augus 2024 to answer the same, failing which the suit wi be disposed off Ex-parte. Given under my hand and seal of the Court on thi

ಬಜಾಜ್ ಫೈನಾನ್ಸ್ ಲಿಮಿಟೆಡ್

IN THE COURT OF THE SMALL

under Order V Rule 20 of Code of Civi Procedure

By the Order of the Court ASST, REGISTER Court of Small Causes
Bangalore K.Mahesha and S. Suresha # 80,1 st Cross Near Seetha Ramanjanaiah

Bangalore-560018 Ph: 9845416469

Before the Hon'ble Arbitrator Sri Somashekar, District & Sessions Judge (Retired), Kaneeja Bhavan, Race Course Road, Bengaluru-560003 Plaintiff: Sri Hemakumar and others, Defendants: Sri. Nagappa and others Arbitration Case No. 166/2024

NOTICE TO THE RESPONDENTS

MVs. CMRS Developers, Partnership firm represented by Mr. Chennam Rangaswamy and Mr. Mathan. P. A. P Having its registered office at No. 573, "C" Block, AECS Layout, Brooke Field, Bangalore - 560 037.

Also at: No. 1321, D-Block, 6th Main, 7th Cross

AECS Layout, Brookfellds, Bangalore - 560 037.

3. Mr. Mathan P.A.P. Partner, M/s. CMR3. Developers Having office at No. 573, °C Block, AECS layout, Brooke Field, Bangalore - 560 037.

Whereas, the above-named Claimant has filled the above case against all of you, thereby permitting to pass Arbitral Award in his favor directing all of you to pay a sum of Rs. 23,05, 470. "Gupees Twenty Three Lakhs Five Thousand Four Hundred and Seventy only) to the Claimant, towards Recovery of Money as per the terms and conditions of the Lease Agreement dated 25/10/2014 and all of you are hereby summoned to appear in person or through a Pleader duly instructed before this Court on 19.08.2024 at 3.00 pm.

Take notice that in default of your appearance, the

Take notice that in default of your appearance, the subject case will be heard and determined in your bsence placing all of you as ex-parte. Given under my hand and seal of this Court on this the 26.07.2024.

Section Officer, Arbitrations & Conciliation Centre-Bengaluru (High Court of Karnataka), Bengaluru-560001.

Sri. Venkatesh Prasad .R, Advocate M/s. Bhagavathi Associates Advocates No. 124, 2nd Floor, 1st Cross, Ashwathnagar,

about 84 years. DefendantNo.26: Sri. Chandrashek rappa S/o Sri. Siddappa Aged about 64 Defendants No. 25 & 26 are Partners, M/s

IN THE COURT OF THE 2ND

ADDITIONAL SENIOR CIVIL

JUDGE AT CHIKMAGALUR

O.S. No. 197/2023

TAKENOTICE

Defendant No.25 : Sri, Syed Ahamed

Sindagi S/o Abdul Gafoor Sindangi Aged

ONE DESIGN & CONSTRUCTION R/o No. 164, 6th Cross, 28th Main 1st sector HSR Layout, Bengaluru - 560102. Take notice that the plaintiff has file the above suit against you for a judgmen and Decree for permanent injunction and

leclaration with costs. Now the above

case is posted for hearing on 28/08/2024 at 11-00 A.M. for your appearance. So, you are hereby called upon to appear before the above said court or the date and time mentioned above eithe failing which the case will be preceded by

By Order Of The Cour Sd/- Chief Ministerial Office 2nd Additionior Civi Judge and JMFC, Chikamagalu

placing you exparte in the above case.

Sd/- B.M. Laxmana Gowda, B.A., B.T., LL.B.,

Sd/- B.L. Bindusara, B.A., LL.B., Advocates for Plaintiff, Hosamane Extension,

